

## ಕೋವಿಡ್ ಅಲ್ಲ ಹಲಸು

ಕಣ್ಣು ಮುಚ್ಚಿದರೂ ಕಣ್ಣು ತೆರೆದರೂ ಎಲ್ಲೆಲ್ಲೂ ಈಗ ಕೊರೊನಾ! ಕಳೆದ ಆರಂಭ ತಿಂಗಳಿಂದ ಎಲ್ಲ ಮಾರ್ಗಗಳಲ್ಲೂ ಕೊರೊನಾದ ಅದೇ ಮುಳ್ಳು ಚೆಂಡಿನ ಆಕಾರ ನೋಡಿ ನೋಡಿ ಆ ಆಕಾರ ಕಂಡರೆ ಬೆಚ್ಚಿ ಬೀಳಿಸುವಂತಾಗಿದೆ. ಮೊನ್ನೆ ಹೊಳೆಯಂಚಿನ ಕಾಡಿನಲ್ಲಿ ಓಡಾಡುವಾಗ ದೊಡ್ಡ ಮರವೊಂದರ ಎಲೆಗಳ ನಡುವೆ ಮತ್ತು ಮರದ ಕೆಳಗಡೆ ಆಕಾರದಲ್ಲಿ ಈ ಕೋವಿಡ್‌ನೇ ಹೋಲುವ ಹಳದಿ ಬಣ್ಣದ ಹಣ್ಣುಗಳು ಗಮನ ಸೆಳೆದವು. ಆ ಹಣ್ಣನ್ನು ಒಡೆದರೆ ಒಳಗಡೆ ಹಲಸಿನ ಹಣ್ಣಿನೊಳಗೆ ಇರುವಂತೆ ಕೇಸರಿ ಬಣ್ಣದ ಎರಡು ತೊಳೆಗಳು ಅಕರ್ಷಕ ಎನಿಸಿದವು.

ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಾಣಲು ಸಿಗುವ ಹೆಬ್ಬಲಸು ಮರ. ಸಾವಿರಾರು ಸಂಖ್ಯೆಯ ಅದರ ಹಣ್ಣುಗಳು ತಿನ್ನಲು ಬಾರದಿದ್ದರೂ, ಈ ಜಾತಿಯ ಮರಗಳು ಬೆಲೆಬಾಳುವ ಉತ್ತಮ ನಾಟಕಗಳಾಗಿ ಪಿರೋಪಕರಣ ತಯಾರಿಕೆಗೆ ಬಳಕೆಯಾಗುತ್ತವೆ.

—ಜಿ.ಎಂ. ಬೊಮ್ಮಳ್ಳಿ



## ಕಲಾತ್ಮಕ ಗೊಣಬೆ

ಮಳೆಗಾಲ ಮುಗಿದು ಚಳಿಗಾಲ ಸನ್ನಿಹಿತವಾದಾಗ ಕೃಷಿ ಭೂಮಿಯಲ್ಲಿ ಬಂಗಾರದ ಪೈರಿನ ನಿರೀಕ್ಷೆಯಲ್ಲಿರುವ ರೈತನ ಮೊಗದಲ್ಲಿ ಅದೇನೋ ಮಂದಹಾಸ ಕಾಣುತ್ತಿರುತ್ತದೆ. ಒಂದು ವರ್ಷದ ಫಸಲು ಕೈಗೆ ಬಂದು ಶ್ರಮವು ಗೆಲ್ಲುವ ಸಮಯವದು. ಕೆಲವರು ಈ ಕಣಜವನ್ನು ಭತ್ತ ಬೆಳೆದ ಗದ್ದೆಯಲ್ಲಿಯೇ ಹಾಕಿದರೆ, ಇನ್ನು ಕೆಲವರು ಮನೆ ಮುಂದೆಯೇ ಹೀಗೆ ಕುತ್ತರಿಯನ್ನು ಹಾಕುತ್ತಾರೆ. ಭತ್ತದ ಕಣಜಕ್ಕೆ ಕುತ್ತರಿ, ಕಗ್ಗೆ ಹಾಕುವುದು, ಗೊಣಬೆ, ಕಣಸ, ಗುಣಬೊ, ಕೊನಸ್ಯೊ, ರಾಶಿ ಮುಂತಾಗಿ ಕೊಂಕಣಿ ಮತ್ತು ಕನ್ನಡದಲ್ಲಿ ಹೆಸರುಗಳಿವೆ. ರೈತರ ಬಾಳಿಗೆ ಬಂಗಾರ ತರುವ ಈ ಕಣಜ ನೋಡಲು ಸಿಕ್ಕಿದ್ದು ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ನಲ್ಲೂರು ಗ್ರಾಮದ ರಮೇಶ ನಾಯ್ಕರವರ ಮನೆಯಲ್ಲಿ. ಕೃಷಿಕ ಸಂಸ್ಕೃತಿಯ ಪೋಷಕರಾದ ಅನ್ನದಾತರಿಗೆ ನಮ್ಮದೊಂದು ಸಲಾಮ್.

—ಅರವಿಂದ ಚಂದ್ರಕಾಂತ್ ಶ್ಯಾನಭಾಗ

## ತಾರಸಿಯಲ್ಲಿ ಅತಿಥಿ

ನಮ್ಮ ಮನೆ ತಾರಸಿ ತೋಟದಲ್ಲಿ ಬೆಳೆದಿರುವ ಒಂದು ಗಿಡದಲ್ಲಿ ಈ ಸುಂದರವಾದ ಜೀರುಂಡೆ ಇತ್ತು. ಎಂಥಾ ವರ್ಣ ಸಂಯೋಜನೆ! ಹಸಿರು ಬಣ್ಣದ ಹೊಳೆಯುವ ಮೇಲ್ಮೈಯಲ್ಲಿ ಕಪ್ಪು ಬಣ್ಣದ ಚುಕ್ಕೆಗಳು, ಪಕ್ಕದಲ್ಲಿ ಸ್ವಲ್ಪ ಹಳದಿ ಬಣ್ಣ, ಹೊಟ್ಟೆಯ ಭಾಗ ಹಾಗೂ ಕಾಲುಗಳು ಕೇಸರಿ ಬಣ್ಣದಿಂದ ಕೂಡಿತ್ತು. ಪ್ರಕೃತಿಯಲ್ಲಿ ಎಂತೆಂಥ ಕೀಟಗಳು ನೋಡಲು ಸಿಗುತ್ತವೆ. ಆದರೆ ಅದನ್ನು ನೋಡಲು ನಮಗೆ ತಾಳ್ಮೆ ಆಸಕ್ತಿ ಬೇಕು. ಈಗಿನ ವೇಗದ ಬದುಕಿನಲ್ಲಿ ಅದಕ್ಕಿಲ್ಲ ಹೆಚ್ಚಿನವರಿಗೆ ಸಮಯವೇ ಇರುವುದಿಲ್ಲ. ಮಕ್ಕಳಿಗೆ ಇದನ್ನೆಲ್ಲಾ ತೋರಿಸಿ, ಜೀವ ವೈವಿಧ್ಯದ ಪರಿಚಯ ಮಾಡಿಕೊಡುವುದು ಅವಶ್ಯಕ.

—ಕೆ.ಎಸ್. ಸವಿತ, ಬೆಂಗಳೂರು

